

ಸಾಕ್ಷಿಗೆ ಪ್ರಮಾಣ ವಚನ ಬೋಧಿಸಲಾಯಿತುಮುಂದುವರೆದ ಪಾಟೀ ಸವಾಲು:- Sri. P.M. ವಕೀಲರಿಂದ ಆರೋಪಿಯ ಪರವಾಗಿ

14. ನಿಪಿ-13ರ ದಾಖಲಾತಿಯನ್ನು ಈ ಪ್ರಕರಣ ದಾಖಲಾಗುವಾಗ ಹಾಜರುಪಡಿಸಲು ಯಾವುದೇ ತೊಂದರೆ ಇರಲಿಲ್ಲ. ಆರೋಪಿಯು ನಮ್ಮ ಸಂಸ್ಥೆಯಲ್ಲಿ ಪಿಗ್ಮಿ ಖಾತೆಯನ್ನು ಹೊಂದಿದ್ದರು. ಪಿಗ್ಮಿ ಖಾತೆಯಲ್ಲಿದ್ದ ಹಣ ಸಾಲದ ಖಾತೆಗೆ ಜಮೆಯಾಗಿರುತ್ತದೆ. ಸಾಮಾನ್ಯವಾಗಿ ಪಿಗ್ಮಿ ಖಾತೆಯ ಹಣವನ್ನು 6 ತಿಂಗಳಿಗೊಮ್ಮೆ ತೆಗೆಯಲು ಅವಕಾಶ ಇದೆ ಎಂದರೆ ಸರಿ. ಸಾಕ್ಷಿ ಮುಂದುವರೆದು ಈ ಪಿಗ್ಮಿಯನ್ನು ಸಾಲದ ಮರುಪಾವತಿಗಾಗಿಯೇ ಮಾಡಿದ ಕಾರಣ ಪ್ರತಿ ತಿಂಗಳು ತೆಗೆಯಬಹುದು ಎಂದು ಹೇಳುತ್ತಾರೆ. ನಿಪಿ-13ರ ಪ್ರಕಾರ ಆರೋಪಿಯು ನಮ್ಮ ಸಂಸ್ಥೆಗೆ ಪಾವತಿ ಮಾಡಿದ ಒಟ್ಟು ಮೊತ್ತ ಅಂದಾಜು ರೂ.70,769/-. ಈ ಪ್ರಕರಣವನ್ನು ಸಾಲದ ಸಂಪೂರ್ಣ ಮೊತ್ತದ ಮರುಪಾವತಿಗಾಗಿ ದಾಖಲು ಮಾಡಲಾಗಿದೆ ಎಂದರೆ ಸರಿ. ಅದನ್ನು ಅಸಲು, ಬಡ್ಡಿ ಹಾಗೂ ದಂಡನ ಬಡ್ಡಿಯನ್ನು ಸೇರಿ ದಾಖಲಿಸಲಾಗಿದೆ. ನಿಪಿ-13ರಲ್ಲಿ ನಿಖರವಾಗಿ ದಂಡನ ಬಡ್ಡಿ ಎಷ್ಟು ಎಂದು ಉಲ್ಲೇಖ ಇರುವುದಿಲ್ಲ. ಸಾಮಾನ್ಯವಾಗಿ ನಿಪಿ-12 ಮತ್ತು ನಿಪಿ-13ರ ದಾಖಲಾತಿಗಳ ವಿವರ ಒಂದಕ್ಕೊಂದು ತಾಳೆಯಾಗಬೇಕು ಎಂದರೆ ಸರಿ. ನಿಪಿ-13ರಲ್ಲಿ ದಿ:04.12.2023ಕ್ಕೆ ಬಾಕಿ ಇದ್ದ ಮೊತ್ತ ಎಷ್ಟು ಎಂದು ಉಲ್ಲೇಖ ಇಲ್ಲ ಎಂದರೆ ಸರಿಯಲ್ಲ. ಸಾಕ್ಷಿಯು ನಿಪಿ-13ರಲ್ಲಿ ದಿ:29.11.2023ರಲ್ಲಿ ಕಂಡು ಬರುವ ಉಳಿಕೆ ಮೊತ್ತ ರೂ.1,94,455/- ಹಾಗೂ ಒಟ್ಟು ಬಡ್ಡಿ ರೂ.33,503/- ನ್ನು ಒಟ್ಟಿಗೆ ಸೇರಿಸಿದರೆ ನಿಪಿ-12ಕ್ಕೆ ತಾಳೆಯಾಗುತ್ತದೆ ಎಂದು ಹೇಳುತ್ತಾರೆ. ಆರೋಪಿಯ ಪಿಗ್ಮಿ ಖಾತೆಯ ಸ್ಟೇಟ್ ಮೆಂಟನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಿಲ್ಲ. ಸಾಮಾನ್ಯವಾಗಿ ಆರೋಪಿ ಆತನ ಪಿಗ್ಮಿ ಖಾತೆಗೆ ಎಷ್ಟು ಹಣವನ್ನು ಜಮೆ ಮಾಡುತ್ತಿದ್ದರು ಎಂದು ನನಗೆ ನೆನಪಿಲ್ಲ. ಆರೋಪಿಯು ಪ್ರತಿ ತಿಂಗಳು ಸಾಲದ ಕಂತುಗಳನ್ನು ಸರಿಯಾಗಿ ಆತನ ಪಿಗ್ಮಿ ಖಾತೆಗೆ ಹಾಕುತ್ತಿದ್ದರು ಹಾಗೂ ನಾವು ಸದರಿ

ಮೊತ್ತವನ್ನು ಆತನ ಸಾಲದ ಖಾತೆಗೆ ಜಮೆ ಮಾಡುತ್ತಿದ್ದೇವು ಎಂದರೆ ಸರಿಯಲ್ಲ. ಆ ಕಾರಣದಿಂದಲೇ ನಾವು ಆರೋಪಿಯ ಪಿಗ್ಮಿ ಖಾತೆಯ ಸ್ಟೇಟ್ ಮೆಂಟನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. ಆರೋಪಿಯು ನಮ್ಮ ಸಂಸ್ಥೆಗೆ ಯಾವುದೇ ಹಣವನ್ನು ಪಾವತಿ ಮಾಡಲು ಬಾಕಿ ಇರುವುದಿಲ್ಲ ಎಂದರೆ ಸರಿಯಲ್ಲ.

ಮರುವಿಚಾರಣೆ ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನಕ್ಕೆ ತಕ್ಕಂತೆ ಬೆರಳಚ್ಚು ಮಾಡಿಸಲಾಯಿತು)

ಓ.ಹೇ.ಕೇ. ಸರಿ. ಇದೆ.

ಹಿರಿಯ ಸಿವಿಲ್ ನ್ಯಾಯಾಧೀಶರು
ಮತ್ತು ಜೆ.ಎಂ.ಎಫ್.ಸಿ, ಬೆಳ್ಳಂಗಡಿ